



ಪುಂಗವ

ರಾಷ್ಟ್ರೀಯ ಜಾಗರಣ ಪತ್ರಿಕೆ

ಆಕ್ಸಿಜನ್ ಬೆಲೆ ಗೊತ್ತಾ...?

ಒಬ್ಬ ಮನುಷ್ಯ ಒಂದು ದಿನದಲ್ಲಿ 3 ಸಿಲಿಂಡರ್‌ನಷ್ಟು ಆಮ್ಲಜನಕವನ್ನು ಉಸಿರಾಡಲು ಬಳಸುತ್ತಾನೆ. ಇವತ್ತಿನ ದರದಂತೆ ಒಂದು ಆಕ್ಸಿಜನ್ ಸಿಲಿಂಡರ್ ಬೆಲೆ 700 ರೂ. ಅಂದರೆ ಒಬ್ಬ ಮನುಷ್ಯ ಒಂದು ದಿನದಲ್ಲಿ 2100 ರೂ.ನ ಆಮ್ಲಜನಕವನ್ನು ಉಸಿರಾಡುತ್ತಾನೆ. ಈಗಿನಂತೆ ಆಮ್ಲಜನಕ ಮರ ಗಿಡಗಳಿಂದ ನಮಗೆ ಉಚಿತವಾಗಿ ಸಿಗದಿದ್ದರೆ, ಒಂದು ವರ್ಷಕ್ಕೆ ಒಬ್ಬ ಬರೀ ಉಸಿರಾಡುವುದಕ್ಕೆ 766500 ರೂ. ಖರ್ಚು ಮಾಡಬೇಕಾಗುತ್ತದೆ.

ನೀವಷ್ಟು ಶ್ರೀಮಂತರಿದ್ದೀರಾ?
ಇದೊಂದು ಕಾರಣ ಸಾಕಲ್ಲವೇ, ನಾವು ಮರ ಗಿಡಗಳನ್ನು ನೆಟ್ಟು ಬೆಳೆಸಲು.


ಸಂಪುಟ : 36 ಸಂಚಿಕೆ : 21 ಮನ್ಮಥ-ಮಿಥುನ ಕಲಿಯುಗಾಬ್ದ 5117 1-7-2015 ತ್ರೈವಾರ್ಷಿಕ : ರೂ. 150.00 ಬಿಡಿ ಪ್ರತಿ : ರೂ. 3.00 ಪುಟಗಳು : 4

ನಮ್ಮೊಡನಿದ್ದ ಕರ್ನಾಟಕದ ಯೋಗನಾಥರು

ಯೋಗವಿದ್ಯೆಯು ವಿಶ್ವಕ್ಕೆ ಭಾರತ ನೀಡಿರುವ ಒಂದು ಮಹಾಕೊಡುಗೆ. ಇದನ್ನು ವಿಶ್ವವ್ಯಾಪಿಯಾಗಿರುವುದರಲ್ಲಿ ಕನ್ನಡನಾಡಿನ ಯೋಗಿಗಳ ಕೊಡುಗೆಯೂ ಅನ್ಯನ್ಯ. ಪ್ರಥಮ ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಸಂದರ್ಭದಲ್ಲಿ ಅಂತಹ ಯೋಗಿಗಳ ಪರಿಚಯ (ಸಂಕ್ಷಿಪ್ತ) ಮಾಡಿಕೊಟ್ಟೋಣ.


ಬಿ.ಕೆ.ಎಸ್. ಅಯ್ಯಂಗಾರ್ (1918-2014)

1988ರಲ್ಲಿ ಅಮೆರಿಕದ ಸಚಿವಾಲಯವು (The Ministry of Fed. Star Registration- USA) ಉತ್ತರಾರ್ಧಗೋಲಾರ್ಧದ ಒಂದು ನಕ್ಷತ್ರವನ್ನು 'ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್' ಎಂದು ಗುರುತಿಸಿ ದಾಖಲಿಸಿದೆ; ಚೀನಾದ ಬೀಜಿಂಗ್ ಅಂಚೆ ಕಾರ್ಯಾಲಯ ಅಯ್ಯಂಗಾರ್ ಅವರ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಈ ಗೌರವಗಳಿಗಲ್ಲ, ರಾಜಮರ್ಯಾದೆಗಳಿಗಲ್ಲ ಬಿ.ಕೆ.ಎಸ್. ಅಯ್ಯಂಗಾರ್ ಅವರು ಪಾತ್ರವಾದದ್ದು ಅವರ 'ಯೋಗ' ಎಂಬ ತಪಸ್ಸಿನಿಂದ. ಇಂದು ಯೋಗಕ್ಕೆ ಪರ್ಯಾಯ ಪದ ಎಂಬಂತೆ ಬಿ.ಕೆ.ಎಸ್. ಅಯ್ಯಂಗಾರ್ ಅವರ ಹೆಸರು ಬೆಳೆದುನಿಂತಿದೆ. ಯೋಗಕ್ಕೆ ಜಗತ್ತಿನಲ್ಲಿ ಮಾನ್ಯತೆ ಸಿಗುವುದರಲ್ಲಿ ಯೋಗರ್ಷಿ ಅಯ್ಯಂಗಾರ್ ಅವರ ಕೊಡುಗೆ ಅನನ್ಯವಾದದ್ದು ಮತ್ತು ಮಹತ್ವದ್ದು. ಈ ಹಿನ್ನೆಲೆಯಲ್ಲಿಯೇ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದು - "ಮುಂದಿನ ಹಲವು ಶತಮಾನಗಳವರೆಗೆ ಬಿ.ಕೆ.ಎಸ್. ಅಯ್ಯಂಗಾರ್ ಅವರು ಜಗತ್ತಿನಾದ್ಯಂತ ಜನರ ಜೀವನದಲ್ಲಿ ಯೋಗದ ಬೆಳಕನ್ನು ಹಚ್ಚಿದ ಒಬ್ಬ ಅತಿಶ್ರೇಷ್ಠ ಗುರುವಾಗಿ, ವಿದ್ವಾಂಸರಾಗಿ ಮತ್ತು ನಿಷ್ಠಾವಂತ ಯೋಗಿಯಾಗಿ ನೆನೆಯಲ್ಪಡುತ್ತಾರೆ"- ಎಂದು.



ಒಬ್ಬ ಬಡ ಹಳ್ಳಿಮೇಷ್ಟರಾದ ಕೃಷ್ಣಮಾಚಾರ್ ಹಾಗೂ ಶೇಷಮ್ಮ ದಂಪತಿಗಳ 13 ಜನ ಮಕ್ಕಳಲ್ಲಿ 11ನೇ ಯವರಾಗಿ ಜನಿಸಿದ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಕರ್ನಾಟಕದವರು. ಬಾಲ್ಯದಲ್ಲಿ ಅವರನ್ನು ಮಲೇರಿಯಾ ಹಾಗೂ ಕ್ಷಯರೋಗ ಕಾಡಿತು. 'ಆಧುನಿಕ ಯೋಗದ ಪಿತಾಮಹ' ಎಂದೇ ಪರಿಗಣಿತರಾಗಿದ್ದ ಟಿ. ಕೃಷ್ಣಮಾಚಾರ್ಯ ಯೋಗ ಮಾಡುವಂತೆ ಅವರನ್ನು ಪ್ರೇರೇಪಿಸಿದರು. ಕೃಷ್ಣಮಾಚಾರ್ಯರ ಮಾತನ್ನು ಅಯ್ಯಂಗಾರರು ತೆಗೆದುಹಾಕಲಿಲ್ಲ. ಅವರ ಮಾರ್ಗದರ್ಶನದಲ್ಲಿ ಯೋಗಾಸನ ಕಲಿತರು. ಕೆಲಕಾಲ ಧಾರವಾಡ ಮತ್ತು ಬೆಳಗಾವಿ ಯೋಗತರಗತಿಗಳನ್ನು ನಡೆಸಿದ ಅವರು ಅನಂತರ ಮಣಿಯನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡರು. ಜೀವನದ ಆಕಸ್ಮಿಕ ತಿರುವಿನಂತೆ ನೆಹರು ಆಹ್ವಾನದ ಮೇರೆಗೆ ಭಾರತಕ್ಕೆ ಬಂದಿದ್ದ ವಯೋಲಿನ್ ವಾದಕ ಯಹೂದಿ ಮೆನುಹಿನ್, ಅಯ್ಯಂಗಾರ್ ಯೋಗ ಶಿಕ್ಷಣ ವಿಧಾನಕ್ಕೆ ಮಾರುಹೋದ. ಆತ ಲಂಡನ್, ಪ್ಯಾರಿಸ್‌ಗಳಲ್ಲಿ ಅಯ್ಯಂಗಾರ್ ಅವರ ಯೋಗಶಿಕ್ಷಣ ತರಗತಿ, ಪ್ರದರ್ಶನ ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಿದ. ಈ ಮೂಲಕ ಅಯ್ಯಂಗಾರ್ ಹೊರಜಗತ್ತಿಗೆ ಪರಿಚಯವಾದರು.

ವಿದ್ಯಾರ್ಥಿಗಳ ಅಗತ್ಯಗಳನ್ನು ಅರಿತು, ಅವರಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅವುಗಳಿಗೆ ಸ್ಪಷ್ಟ ಪರಿಹಾರವನ್ನು ಯೋಗದ ಮೂಲಕ ಬೋಧಿಸುವುದರಲ್ಲಿ ಅವರು ನಿಷ್ಣಾತರಾಗಿದ್ದರು. 'ಅಯ್ಯಂಗಾರ್ ಯೋಗ' ಎಂಬ ತಮ್ಮದೇ ಬ್ರಾಂಡ್ ಒಂದನ್ನು ಅಭಿವೃದ್ಧಿಪಡಿಸಿದ ಹೆಗ್ಗಳಿಕೆ ಅವರದ್ದು. ಬೆಲ್ಜಿಯಂ, ಜ್ಞಾನಿಗಳು ಹಾಗೂ ಚಾರದರಗಳನ್ನು ಬಳಸಿಕೊಂಡು ಯೋಗಾಸನ ಮಾಡುವುದನ್ನು ಅವರು ಅಳವಡಿಸಿಕೊಂಡರು. ಯಾವುದೇ ದೈಹಿಕ ಸಮಸ್ಯೆಯಾದೀತೆಂಬ ಭೀತಿ ಇಲ್ಲದೆ ಆ ಸಂಕೀರ್ಣ ಆಸನಗಳನ್ನು ಹಾಕಲು ಯುವಕರನ್ನು ಅವು ಪ್ರೇರೇಪಿಸಿ, ಯೋಗವನ್ನು ಜಗತ್ತಿನಾದ್ಯಂತ ಪಸರಿಸಿದ ಹಿರಿಮೆ ಅಯ್ಯಂಗಾರರದ್ದು. ಇಂದು ವಿಶ್ವದಾದ್ಯಂತ ಅಯ್ಯಂಗಾರರ ಶಿಷ್ಯರಿದ್ದಾರೆ. 1975ರಲ್ಲಿ ಪುಣೆಯಲ್ಲಿ ಅವರು ತಮ್ಮ ಮಡದಿಯ ಸ್ಮರಣೆಯಲ್ಲಿ ಸ್ಥಾಪಿಸಿದ ರಮಾಮಣಿ ಅಯ್ಯಂಗಾರ್ ಸ್ಮಾರಕ ಯೋಗ ಸಂಸ್ಥೆ ಕೂಡ ಅವರ ಕನಸುಗಳನ್ನು ಮುಂದುವರಿಸುತ್ತಿದೆ. ಯೋಗಕಲೆಯನ್ನು ಇನ್ನಷ್ಟು ಜನರಿಗೆ ತಲಪಿಸಲು ಅವರ ಬೋಧನೆಗಳು 'ಲೈಟ್ ಆನ್ ಯೋಗ' ಕೃತಿಯ ರೂಪದಲ್ಲಿ ಹೊರಬಂದವು. ಸುಮಾರು 18 ಭಾಷೆಗಳಿಗೆ ಈ ಕೃತಿ ಅನುವಾದಗೊಂಡಿದೆ. ಇದರ ಕನ್ನಡಾನುವಾದ 'ಯೋಗದೀಪಿಕಾ' ಒಂದೇ ಪುಸ್ತಕ 30 ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿವೆ.



ಶ್ರೀ ಕೃಷ್ಣ ಪಟ್ಟಾಭಿ ಜೋಷಿ (1915-2009)


ತಮ್ಮ 12ನೇ ವಯಸ್ಸಿನಲ್ಲಿಯೇ ಯೋಗದಡೆಗೆ ಆಕರ್ಷಿತರಾಗಿ ಹಾಸನದಿಂದ ಮೈಸೂರಿಗೆ ಬಂದ ಪಟ್ಟಾಭಿ ಜೋಷಿಗಳು ಟಿ. ಕೃಷ್ಣಮಾಚಾರ್ಯರ (ಬಿ.ಕೆ.ಎಸ್. ಅಯ್ಯಂಗಾರ್ ಅವರಿಗೂ ಗುರುಗಳು) ಬಳಿ ಯೋಗಾಭ್ಯಾಸ ಪ್ರಾರಂಭಿಸಿದರು. ಇವರ ಯೋಗಪ್ರವೀಣತೆಯನ್ನು ಗಮನಿಸಿದ ಆಗಿನ ಮೈಸೂರಿನ ಒಡೆಯರು ಮೈಸೂರಿನ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಯೋಗವಿಭಾಗವನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಯೋಗಶಿಕ್ಷಣ ನೀಡುವಂತೆ ವ್ಯವಸ್ಥೆ ಮಾಡಿದರು.

(3ನೇ ಪುಟಕ್ಕೆ)

ಅಜಿತ್ ಕುಮಾರ್ (1934-1990)

ಅಜಿತ್ ಕುಮಾರ್ ಎಂದರೆ ಹೊಸ ಆಲೋಚನೆಗಳು, ಹೊಸ ಹೊಸ ಆವಿಷ್ಕಾರಗಳು ಎಂದೇ ಸಂಘವಲಯದಲ್ಲಿ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಜನಜನಿತ. ಹಲವಾರು ಹೊಸ ಆಲೋಚನೆಗಳಿಗೆ ಕೃತಿಸ್ಥಾನ ನೀಡಿದವರು ಅಜಿತ್‌ಕುಮಾರ್. ಇಂದು ಸಂಘದ ಶಾಖೆಯ ಬಹುಮುಖ್ಯ ಭಾಗವಾಗಿರುವ ಸೂರ್ಯನಮಸ್ಕಾರ, ಯೋಗಾಸನಗಳನ್ನು ಮೊತ್ತಮೊದಲು ಅಳವಡಿಸಿದವರು ಅವರು.

ಅದಾಗ ಯೋಗಾಸನದ ಹೆಸರು ಅಲ್ಲಿ-ಇಲ್ಲಿ ಕೇಳಿಬರುತ್ತಿತ್ತು. ಸಂಘದಲ್ಲಿಯೂ ಈ ಯೋಗಾಸನ ಕಲಿಸಿದರೆ ಹೇಗೆ ಎಂಬ ಆಲೋಚನೆ ಮಾಡುತ್ತಿದ್ದಂತೆಯೇ ಅಜಿತ್‌ಕುಮಾರ್ ಅದಕ್ಕೆ ಸಿದ್ಧವಾಗಿ ನಿಂತರು. ಅದಾಗಲೇ ಯೋಗದಲ್ಲಿ ಸಾಧನೆ ಮಾಡಿದ್ದ ಮೈಸೂರಿನ ಪಟ್ಟಾಭಿ ಜೋಷಿಯವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು. ವಾರಕ್ಕೆ 2-3 ದಿನ ನಿರಂತರ ಮೈಸೂರಿಗೆ ಹೋಗಿ ಅವರಿಂದ ಯೋಗತರಬೇತಿ ಪಡೆದು ಬಂದರು. ಅನಂತರ ಬಿ.ಕೆ.ಎಸ್. ಅಯ್ಯಂಗಾರ್ ಅವರ ಬಳಿಯೂ ಯೋಗ ಕಲಿತರು.



ಸ್ವಯಂಸೇವಕರನ್ನು ತರಬೇತಿಗೊಳಿಸುವ ಸಲುವಾಗಿ ನಡೆಯುವ ಸಂಘ ಶಿಕ್ಷಾ ವರ್ಗದಲ್ಲೂ ಯೋಗಾಸನ ಪ್ರಾರಂಭವಾಯಿತು. ನಿಧಾನವಾಗಿ ಸಂಘವಲಯಗಳಲ್ಲಿ ಯೋಗ ಶಿಕ್ಷಣದ ಗುಂಗು ಎದ್ದಿತು. ಯೋಗಾಸಕ್ತಿಗೆ ತರಬೇತಿ ನೀಡುವ ಯೋಗಶಿಕ್ಷಕರ ತಯಾರಿಗಾಗಿ ಅಲ್ಲಲ್ಲಿ ಸ್ವತಃ ತಾವೇ ಮುಂದೆ ನಿಂತು ಪ್ರಶಿಕ್ಷಣ ವರ್ಗಗಳನ್ನು ನಡೆಸಿದರು. ಇವರ ಈ ಕಾರ್ಯದ ಪ್ರಭಾವ ಎಷ್ಟು ವ್ಯಾಪಿಸಿತ್ತೆಂದರೆ ನಾಗಪುರದಲ್ಲಿ ನಡೆಯುವ ತೃತೀಯ ವರ್ಷದ ಸಂಘ ಶಿಕ್ಷಾ ವರ್ಗದಲ್ಲೂ ಯೋಗಾಸನ ಕಲಿಕೆ ಒಂದು ವಿಷಯವಾಯಿತು. ಅಲ್ಲಿನ ಯೋಗಾಸನ ಪಠ್ಯಕ್ರಮ ರಚನೆಯಲ್ಲೂ ಅಜಿತ್‌ರು ಮುಂದೆ ನಿಂತರು. ನಿಧಾನವಾಗಿ ಸಮಾಜದಲ್ಲೂ ಯೋಗದ ಜನಪ್ರಿಯತೆ ಹೆಚ್ಚಿತು. ಬೆಂಗಳೂರಿನ ಯೋಗಾಸಕ್ತಿಗಾಗಿ ಅಜಿತ್‌ರ ಪ್ರೇರಣೆಯಿಂದಲೇ ಜಯನಗರದಲ್ಲಿ 1972ರಲ್ಲಿ 'ರಾಷ್ಟ್ರೋತ್ಥಾನ ಶಾರೀರಿಕ ಯೋಗಕೇಂದ್ರ' ತಲೆ ಎತ್ತಿತು. ಅಲ್ಲಿ ಸ್ವತಃ ತಾವೇ ಸಲಹೆಗಾರರಾಗಿ ಮಾರ್ಗದರ್ಶನ ಮಾಡಿ ಅನೇಕ ಯೋಗಶಿಕ್ಷಕರನ್ನು ತರಬೇತಿಗೊಳಿಸಿದರು.

ಸಂಘ ಶಿಕ್ಷಾ ವರ್ಗಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಶಿಕ್ಷಾರ್ಥಿಗಳಿಗೆ ಔಷಧನೀಡಲು ಸ್ವತಃ ವೈದ್ಯರಾದರು. ಯೋಗವನ್ನು ಚಿಕಿತ್ಸಾಕ್ರಮವಾಗಿ ಮಾಡುವ ಸಲುವಾಗಿ ಶರೀರಶಾಸ್ತ್ರದ ಅಧ್ಯಯನ ನಡೆಸಿದರು. ಕಾರ್ಯಕ್ಕೆ ಅಗತ್ಯವಿದ್ದಂತೆ ಮನೋವಿಜ್ಞಾನ, ಲೆಕ್ಕಪತ್ರ ಮುಂತಾದವನ್ನು ಕಲಿತರು. ಲೋಕಹಿತಕ್ಕಾಗಿ ಗಳಿಸಿದ ಈ ಪರಿಣತಿಯನ್ನು ಇತರರಿಗೂ ತಿಳಿಸುವ ಸಲುವಾಗಿ ಶರೀರ, ಲವಲವಿಕೆ, ವ್ಯಾಯಾಮ, ಕ್ರೀಡೆ ಇವುಗಳ ಕುರಿತು 'ಉತ್ಥಾನ' ಮಾಸಪತ್ರಿಕೆಯಲ್ಲಿ ಲೇಖನಗಳನ್ನು ಬರೆದರು. ಅವುಗಳ ಸಂಕಲನ 'ಶರೀರ ಶಿಲ್ಪ' ಪುಸ್ತಕವಾಗಿ ಹೊರಬಂದಿದೆ. 1975ರಲ್ಲಿ ತುರ್ತುಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿ ಅಜಿತ್‌ರು ಬೆಂಗಳೂರಿನ ಕೇಂದ್ರಕಾರಾಗೃಹಕ್ಕೆ ತಳ್ಳಲ್ಪಟ್ಟರು. ಜೈಲಿನಲ್ಲಿಯೇ ಸಹಬಂಧಿಗಳಿಗಾಗಿ ಯೋಗ ತರಗತಿಗಳನ್ನು ನಡೆಸಿದರು. ದಿನಕಳೆದಂತೆ ಗ್ರಂಥ ರಚನೆಯ ಕಲ್ಪನೆಯೂ ಮೂಡಿತು. ಲೇಖನದ ಬಹುಭಾಗ ಸೆರೆಮನೆಯಲ್ಲಿಯೇ ತಯಾರಾಗಿ 'ಯೋಗಪ್ರವೇಶ' ಎಂಬ ಅಮೂಲ್ಯ ಗ್ರಂಥ ರಾಷ್ಟ್ರೋತ್ಥಾನ ಸಾಹಿತ್ಯದಿಂದ ಹೊರಬಂದಿತು. ಇದು ಈವರೆಗೆ 18 ಬಾರಿ ಮರುಮುದ್ರಣಗೊಂಡು ಸಾವಿರಾರು ಯೋಗಪಟುಗಳನ್ನು ರೂಪಿಸಿದೆ. ಹೀಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಮಾಜದ ಬೇರುಗಳಿಗೆ ಯೋಗವನ್ನು ಕೊಂಡೊಯ್ದ ಕೀರ್ತಿ ಅಜಿತ್‌ರದ್ದು.

ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮೀಜಿ (1890-1996)

ಮೂಲತಃ ಉಡುಪಿಯ ಬಾರಕೂರಿನವರಾದ ಸ್ವಾಮೀಜಿಯವರ ಕಾರ್ಯಕ್ಷೇತ್ರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಗ್ರಾಮೀಣ ಭಾಗಗಳಲ್ಲಿ ಯೋಗವನ್ನು ಕೊಂಡೊಯ್ದ ಕೀರ್ತಿ ಇವರದು.

ಬಾಲ್ಯದಲ್ಲಿಯೇ ದೇವರನ್ನು ಕಾಣುವ ಉದ್ದೇಶದಿಂದ ಮಠ-ಮಂದಿರಗಳೆಂದು ಅಲೆದಾಟ ನಡೆಸಿ, ಸ್ವಾಮಿ ಶಿವಾನಂದರ ಆಶ್ರಯದಲ್ಲಿ ಧ್ಯಾನಮಾರ್ಗವನ್ನು ಹಿಡಿದು, ಬ್ರಹ್ಮಚರ್ಯದ ವ್ರತಧಾರಣೆ ಮಾಡಿದವರು ರಾಘವೇಂದ್ರರಾವ್ ಅವರು. ಬರೋಡಾದ ಪ್ರೊ. ರಾಜರತ್ನ ಮಾಣಿಕ್ಯಾಯರವರಲ್ಲಿ ಯೋಗ ಮತ್ತು ದೈಹಿಕ ಶಿಕ್ಷಣದ ತರಬೇತಿ, ಪ್ರಸಿದ್ಧ ಆಯುರ್ವೇದ ತಜ್ಞ ಪಂಡಿತ್ ಲಕ್ಷ್ಮಣ ಬಾಬಾರವರಲ್ಲಿ ಆಯುರ್ವೇದ ವೈದ್ಯವಿದ್ಯೆಯ ಜ್ಞಾನವನ್ನು ಗಳಿಸಿದ

(3ನೇ ಪುಟಕ್ಕೆ)



**ಸಮರ್ಥ
ಭಾರತ**

ಒಂದು ಗುರಿ - ಹಲವು ದಾರಿ

ದೇಶ ಸುತ್ತು, ಕೋಶ ಓದು ಎಂಬ ಮಾತನ್ನು ನಾವೆಲ್ಲ ಕೇಳಿದವರೇ. ಮನುಷ್ಯನ ವ್ಯಕ್ತಿತ್ವ ಶ್ರೀಮಂತವಾಗಬೇಕಾದರೆ ಇವೆರಡೂ ಅತ್ಯಂತ ಅಗತ್ಯ. ಸಾಹಿತ್ಯವು ನಮ್ಮ ಮನಸ್ಸು ಬುದ್ಧಿಗಳನ್ನು ಪಕ್ವಗೊಳಿಸುತ್ತದೆ. ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು, ಅದರ ಮೂಲಕ ಉತ್ತಮ ಮಾರ್ಗದಲ್ಲಿ ಜೀವನವನ್ನು ನಡೆಸಲು ಓದು ಸಹಕಾರಿ. ಉತ್ತಮ ಪುಸ್ತಕಗಳ ಸಹವಾಸದಲ್ಲಿರುವ ವ್ಯಕ್ತಿ ಯಾವತ್ತೂ ಸನ್ಮಾರ್ಗ ಬಿಟ್ಟು ತೆರಳಲಾರ ಎಂಬುದು ಹಿರಿಯರ ನುಡಿ. ಮಹಾಪುರುಷರ ಜೀವನ ಚರಿತ್ರೆಯನ್ನು ನೋಡಿದಾಗ ಅವರೆಲ್ಲಾ ಓದಿಗೆ, ಸತತ ಅಧ್ಯಯನಕ್ಕೆ ಎಷ್ಟು ಮಹತ್ವ ಕೊಟ್ಟಿದ್ದರು ಮತ್ತು ಇತರರಿಗೆ ಮಾದರಿಯಾಗಿ ಬದುಕಲು ಈ ಅಭ್ಯಾಸ ಅವರಿಗೆ ಹೇಗೆ ಸಹಕಾರಿಯಾಯಿತು ಎನ್ನುವುದು ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಸರಿಯಾದ ಪುಸ್ತಕಗಳನ್ನು ಓದಿಗೆ ಆಯ್ಕೆ ಮಾಡಿಕೊಳ್ಳುವುದು ಮೊದಲ ಹೆಜ್ಜೆ. ಮಹಾಪುರುಷರ ಜೀವನಚರಿತ್ರೆ, ನಮ್ಮ ದೇಶ, ಧರ್ಮ, ಸಂಸ್ಕೃತಿ ಆಧಾರಿತ ಚಿಂತನೆಗಳ ಪುಸ್ತಕಗಳು ನಿಜಕ್ಕೂ ನಮ್ಮನ್ನು ಒಬ್ಬ ಉತ್ತಮ ವ್ಯಕ್ತಿಯಾಗಿ ರೂಪಿಸಬಲ್ಲವು. ನಮ್ಮ ಯೋಚನೆ, ಆಚಾರ, ಜೀವನಕ್ರಮದ ದಿಕ್ಕು ಸರಿಯಾಗಿದೆಯೇ ಎನ್ನುವುದನ್ನು ನಮಗೆ ತಿಳಿಸಬಲ್ಲವು. ಒಂದು ಸಮಾಜವಾಗಿ ನಾವು ಸದೃಢವಾಗಬೇಕಾದರೆ, ಆತ್ಮವಿಶ್ವಾಸದಿಂದ ಜಗದೆದುರು ತಲೆಯೆತ್ತಿ ನಿಲ್ಲಬೇಕಾದರೆ, ನಮ್ಮ ಬಗ್ಗೆ ನಮಗೆ ಹೆಮ್ಮೆಯಿರಬೇಕು. ನಮ್ಮ ಇತಿಹಾಸ, ಪರಂಪರೆ, ನಮ್ಮ ಜೀವನಕ್ರಮ ನಮಗೆ ಚೆನ್ನಾಗಿ ತಿಳಿದಿರಬೇಕು. ರಾಷ್ಟ್ರೀಯ ಮತ್ತು ಸಾಮಾಜಿಕ ವಿಷಯಗಳ ಮೇಲಿನ ಪುಸ್ತಕಗಳ ಮತ್ತು ಪತ್ರಿಕೆಗಳು ಇಲ್ಲಿ ನಮಗೆ ಅತ್ಯಂತ ಉಪಯುಕ್ತ. ಅಂತಹ ಸಾಹಿತ್ಯಗಳನ್ನು ಹೆಚ್ಚು ಹೆಚ್ಚು ಜನರು ಕೊಂಡು ಓದುವಂತಾದರೆ ಉತ್ತಮ ಸಮಾಜ ನಿರ್ಮಾಣ ತಾನಾಗಿಯೇ ಆಗುತ್ತದೆ.

ನಾವೇನು ಮಾಡಬಹುದು?

- ನಮ್ಮ ಊರಿನ ಜನರಿಗೆ ತಲುಪಿಸಬೇಕಾದ ಪುಸ್ತಕಗಳ ಪಟ್ಟಿ ಮಾಡಿ, ನಮಗೆ ಬೇಕಾದಷ್ಟು ಸಂಖ್ಯೆಯಲ್ಲಿ ಅವುಗಳನ್ನು ಮೊದಲೇ ತರಿಸುವುದು. (ಬೆಂಗಳೂರಿನ ಕೇಶವಕೃಪಾ ಆಧವಾ ರಾಷ್ಟ್ರೋತ್ಥಾನ ಸಾಹಿತ್ಯದಲ್ಲಿ ಉತ್ತಮ ಪುಸ್ತಕಗಳು ದೊರೆಯುತ್ತವೆ.) ಸಾಧಾರಣವಾಗಿ, ಎಲ್ಲಾ ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರೆಯುತ್ತವೆ.

ಸಾಹಿತ್ಯ ಪ್ರಸಾರ

- ಪ್ರತಿ ತಿಂಗಳು ಯಾವ ದಿನ ಸಾಹಿತ್ಯ ಪ್ರಸಾರದ ಕೆಲಸ ಮಾಡಬೇಕೆನ್ನುವುದು ಮೊದಲೇ ನಿಶ್ಚಯಿಸುವುದು. ಅಥವಾ ವರ್ಷದಲ್ಲಿ ಒಂದು ದಿನ ಅಥವಾ ಒಂದು ವಾರ ಹೆಚ್ಚು ಕಾರ್ಯಕರ್ತರನ್ನು ತೊಡಗಿಸಿ ವ್ಯಾಪಕವಾಗಿ ಸಾಹಿತ್ಯ ಪ್ರಸಾರದ ಯೋಜನೆಯನ್ನೂ ಮಾಡಬಹುದು.
- ಆಸಕ್ತ ಯುವಕರ ಹಲವು ತಂಡಗಳನ್ನು ರಚಿಸಿಕೊಳ್ಳುವುದು. ಎಲ್ಲಾ ತಂಡಗಳು ಪುಸ್ತಕಗಳನ್ನು ಚೀಲಗಳಲ್ಲಿ ಹಾಕಿಕೊಂಡು ಮನೆ ಮನೆಗೆ ತೆರಳಿ ಮಾರಾಟ ಮಾಡುವುದು. ರಿಯಾಯಿತಿ ದರದಲ್ಲಿಯೂ ಮಾರಾಟ ಮಾಡಬಹುದು. ಇದರಿಂದ ಆಕರ್ಷಣೆ ಹೆಚ್ಚುತ್ತದೆ.
- ಇದಲ್ಲದೇ, ಬಸ್ ಸ್ಟಾಂಡ್, ಶಾಪಿಂಗ್ ಮಾಲ್, ದೇವಸ್ಥಾನ, ಪಾರ್ಕ್‌ಗಳಲ್ಲಿಯೂ ಮಾರಾಟ ಮಾಡಬಹುದು.
- ಶಾಲೆಗಳ ಮುಖ್ಯಸ್ಥರೊಂದಿಗೆ ಮಾತನಾಡಿ, ಭಾರತ ಭಾರತಿ (ಮಕ್ಕಳಿಗಾಗಿ ರಚಿಸಿರುವ ಮಹಾಪುರುಷರ ಜೀವನ ಚರಿತ್ರೆ) ಸರಣಿಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಬಹುದು.
- ನಮ್ಮ ಊರಿನ ಸರ್ಕಾರಿ ಗ್ರಂಥಾಲಯ, ಶಾಲೆ, ಕಾಲೇಜುಗಳ ಗ್ರಂಥಾಲಯಗಳ ಪ್ರಮುಖರಿಗೆ ರಾಷ್ಟ್ರೀಯ ಸಾಹಿತ್ಯವನ್ನು ಪರಿಚಯಿಸಿ, ಅದನ್ನು ಅವರಿಗೆ ತರಿಸಿಕೊಡುವ ವ್ಯವಸ್ಥೆ ಮಾಡುವುದು.
- ನಮ್ಮ ಊರಿನ ಪುಸ್ತಕದಂಗಡಿಗಳ ಮಾಲೀಕರ ಹತ್ತಿರ ಮಾತನಾಡಿ, ಅವರ ಅಂಗಡಿಯಲ್ಲಿ ರಾಷ್ಟ್ರೀಯ ಸಾಹಿತ್ಯವನ್ನು ಮಾರಾಟ ಮಾಡುವಂತೆ ವ್ಯವಸ್ಥೆ ಮಾಡುವುದು. ಅವರಿಗೆ ರಾಷ್ಟ್ರೋತ್ಥಾನ ಸಾಹಿತ್ಯ ಮೊದಲಾದ ಪ್ರಕಾಶಕರ ಸಂಪರ್ಕವನ್ನು ಕೊಟ್ಟು ಪುಸ್ತಕ ತರಿಸಲು ಸಹಕರಿಸುವುದು. ಹಾಗೆಯೇ, ಆ ಅಂಗಡಿಯಲ್ಲಿ ಉತ್ತಮ ಪುಸ್ತಕಗಳು ಸಿಗುವ ಸುದ್ದಿಯನ್ನು ಊರಿನ ಹೆಚ್ಚು ಜನರಿಗೆ ತಲುಪಿಸುವುದು.
- ಪುಸ್ತಕಗಳಲ್ಲದೇ, ಪುಂಗವ, ವಿಕ್ರಮ, ಉತ್ಥಾನ, ಅಸೀಮಾ ಮೊದಲಾದ ನಿಯತಕಾಲಿಕಗಳಿಗೆ ಹೊಸ ಚಂದಾದಾರರನ್ನು ಮಾಡುವ ಯೋಜನೆಯನ್ನೂ ಕೈಗೆತ್ತಿಕೊಳ್ಳಬಹುದು. ಊರಿನ ಪ್ರಮುಖರು, ಉಪನ್ಯಾಸಕರು, ಶಿಕ್ಷಕರು ಮತ್ತು ಅಭಿಪ್ರಾಯನಿರೂಪಕರನ್ನು ಚಂದಾದಾರರನ್ನಾಗಿ ಮಾಡುವುದರಿಂದ ಹೆಚ್ಚು ಪರಿಣಾಮ. ಈ ಮೂಲಕ ನಿಯಮಿತವಾಗಿ ಅವರಿಗೆಲ್ಲ ರಾಷ್ಟ್ರೀಯ ವಿಚಾರಗಳನ್ನು ತಲುಪಿಸಲು ಸಾಧ್ಯವಾಗುತ್ತದೆ. ಕ್ರಮೇಣ ಇಂತಹವರೆಲ್ಲ ಯಾವುದಾದರೊಂದು ಸಾಮಾಜಿಕ ಕಾರ್ಯದಲ್ಲಿ ಜೋಡಿಸಿಕೊಳ್ಳುವ ಸಾಧ್ಯತೆ ಹೆಚ್ಚು.

- ವರ್ಷಕ್ಕೊಮ್ಮೆ ಈ ಎಲ್ಲಾ ನಿಯತಕಾಲಿಕಗಳ ಓದುಗರ ಸಮ್ಮೇಳನ ನಡೆಸಿದಲ್ಲಿ ಉತ್ತಮ. ಅವರೆಲ್ಲರ ಅಭಿಪ್ರಾಯ ತಿಳಿಯಲು, ಪರಸ್ಪರ ಪರಿಚಯ ಮಾಡಿಕೊಳ್ಳಲು, ಎಲ್ಲರೂ ಸೇರಿ ಏನಾದರೊಂದು ಚಟುವಟಿಕೆ ಪ್ರಾರಂಭಿಸಲು ಇದು ಒಳ್ಳೆಯ ವೇದಿಕೆ.

ನಿಯತಕಾಲಿಕಗಳ ಪರಿಚಯ:

ವಿಕ್ರಮ: ರಾಷ್ಟ್ರೀಯ ವಿಚಾರಗಳುಳ್ಳ ಸಾಪ್ತಾಹಿಕ. ವೈಚಾರಿಕ ಲೇಖನಗಳು, ಪ್ರಸ್ತುತ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುವ ಲೇಖನಗಳು, ನಿಯಮಿತ ಅಂಕಣಗಳು, ಸಾಮಾಜಿಕ ಕಾರ್ಯಕ್ಕೆ ಸಂಬಂಧಿಸಿದ ಪ್ರಮುಖ ಸುದ್ದಿಗಳು, ಮಕ್ಕಳ ಪುಟ, ಮಹಿಳಾ ಪುಟಗಳು ಇದರ ಹೂರಣ.

ಉತ್ಥಾನ : ಭಾರತೀಯಸಮಾಜದ ಸಮೃದ್ಧತೆಗೆ, ಸಾಮರ್ಥ್ಯವಂತಿಕೆಗೆ, ಸ್ಥಿರತ್ವಕ್ಕೆ ಸಕಾರಾತ್ಮಕ ಗತಿಶೀಲತೆಗೆ ಅಡಿಪಾಯವಾಗಿರುವ ಕುಟುಂಬಗಳಿಗೆ ಮನರಂಜನೆಯೊಂದಿಗೆ ಮಾಹಿತಿ-ಮಾರ್ಗದರ್ಶನ ನೀಡುವ ಸದಭಿರುಚಿಯ ಪತ್ರಿಕೆ. ಕುಟುಂಬದ ಪ್ರತಿಯೊಬ್ಬರೂ ಓದಬಹುದಾದ ಮಾಸಿಕ. ವೈಚಾರಿಕ ಲೇಖನಗಳು, ಮಕ್ಕಳು ಮಹಿಳೆಯರಿಗೆ ಉಪಯುಕ್ತ ವಿಷಯಗಳು, ಧಾರಾವಾಹಿ, ಪ್ರವಾಸ ಕಥನ ಮೊದಲಾದ ವಿಷಯಗಳನ್ನು ಇದು ಹೊತ್ತು ತರುತ್ತದೆ.

ಅಸೀಮಾ: ವೈಚಾರಿಕ ಲೇಖನಗಳೇ ಇದರ ಪ್ರಮುಖ ಹೂರಣ. ಪ್ರಸ್ತುತ ಸಾಮಾಜಿಕ ವಿದ್ಯಮಾನಗಳ ವಿಶ್ಲೇಷಣೆ, ಹೊಸ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಆಸಕ್ತಿಕರ ಲೇಖನಗಳು, ರಾಷ್ಟ್ರೀಯ ಸುರಕ್ಷೆ, ಸವಾಲುಗಳಿಗೆ ಸಂಬಂಧಿಸಿದ ಲೇಖನಗಳು ಇದರಲ್ಲಿರುತ್ತವೆ. ಅಭಿಪ್ರಾಯ ನಿರೂಪಕರು, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳ ನಡುವಿನ ಚಿಂತನ-ಮಂಥನಕ್ಕೆ ಸರಕನ್ನು ಒದಗಿಸಲು ಇದು ಸಮರ್ಥ.

ಸಾಹಿತ್ಯ ಪ್ರಸಾರವನ್ನು ಸಮರ್ಥವಾಗಿ ಉಪಯೋಗಿಸಿಕೊಂಡಾಗ ನಮಗೆ ಹೆಚ್ಚು ಹೆಚ್ಚು ಹೊಸ ಮನೆಗಳ ಸಂಪರ್ಕ, ಹೊಸ ವ್ಯಕ್ತಿಗಳ ಪರಿಚಯವೂ ಸಾಧ್ಯವಾಗುತ್ತದೆ. ಹೀಗೆ, ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಹೆಚ್ಚು ಹೆಚ್ಚು ಜನರನ್ನು ತೊಡಗಿಸಲು ಸಾಹಿತ್ಯ ಪ್ರಸಾರ ಒಂದು ಪ್ರಮುಖ ಮಾಧ್ಯಮ.

ಸಂಪರ್ಕ:

ರಾಷ್ಟ್ರೀಯ ಸಾಹಿತ್ಯ: 9880476396

ಪುಂಗವ ಪಾಕ್ಷಿ: 9739183021

ವಿಕ್ರಮ ಸಾಪ್ತಾಹಿಕ: 8861209135

ಅಸೀಮಾ ಮಾಸಿಕ: 9916268480

ಉತ್ಥಾನ ಮಾಸಿಕ: 9880476396

ಅಂಗವಿಕಲರಿಗೆ ಚಲಿಸುವ ಕಿರಾಣಿ!

ಅಂಗವಿಕಲರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವ ಕಾಳಜಿಯಿಂದ ಉದ್ಯೋಗ ನೀಡುವುದರೊಂದಿಗೆ ಅವರ ಬದುಕನ್ನು ಹಸನುಮಾಡುವ ಭರವಸೆಯಿಂದ ಈಗಾಗಲೇ ಎಲೆಕ್ಟ್ರಿಕ್ ವೀಲ್‌ಚೇರ್ ಉತ್ಪಾದನೆಯಲ್ಲಿ ಹೆಸರು ಮಾಡಿರುವ ಆಸ್ತಿಚ್ ಮೊಬಿಲಿಟಿ ಸಂಸ್ಥೆ 'ಚಲಿಸುವ ಚಿಲ್ಲರೆ ಅಂಗಡಿ'ಯನ್ನು ರೂಪಿಸಿದೆ. ಅಂಗವಿಕಲರಿಗೆ ವ್ಯಾಪಾರ ಮಾಡಲು ಅನುಕೂಲವಾಗುವಂತೆ ತಯಾರಿಸಿರುವ ಈ ವಾಹನದ ಹೆಸರು 'ಸನ್ನಿ ಸ್ಲೆಂಡರ್'. ಇದು ಸೋಲಾರ್ ಬೆಂಬಲಿತ ಚಲಿಸುವ ಪೆಟ್ಟಿಗೆ ಅಂಗಡಿ. ಸೌರಶಕ್ತಿಯದ್ದಾದ್ದರಿಂದ ಇಂಧನಕ್ಕೆ ಹಣ ಸುರಿಯುವ ಅವಶ್ಯಕತೆ ಇಲ್ಲ. ಬ್ಯಾಟರಿ ಮೂಲಕ ಶಕ್ತಿ ಒದಗುತ್ತದೆ. ಸಂಪೂರ್ಣ ಹೊರಾಂಗಣ ವಾಹನ ವಾಗಿದ್ದು, ವ್ಯಾಪಾರಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ವಸ್ತುಗಳನ್ನು ಇಡಲು ಸೂಕ್ತ ಸ್ಥಳಾವಕಾಶ ಕಲ್ಪಿಸಿದ್ದು, ಟೀ, ಸಣ್ಣಪುಟ್ಟ ಆಹಾರ ಸಾಮಗ್ರಿ, ಮೊಬೈಲ್ ರೀಚಾರ್ಜ್ ಶಾಪ್, ತರಕಾರಿ, ಹಣ್ಣು, ಐಸ್‌ಕ್ರೀಂ, ಚಿಕ್ಕಪುಟ್ಟ ದಿನಸಿ ಸಾಮಾನು, ದಿನಪತ್ರಿಕೆ, ಮ್ಯಾಗಜೀನ್ ಮಾರಾಟ ಮಳಿಗೆ, ಬಸ್ ಡ್ರೈವರ್ಸ್ ಕೌಂಟರ್ ಇತ್ಯಾದಿ ಮಾರಾಟಕ್ಕೆ ಸಾಧ್ಯವಿದೆ. ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 45-55 ಕಿ.ಮೀ ಚಲಿಸಬಹುದು. ಎರಡು ಸೌರಶಕ್ತಿ ಪ್ಯಾನೆಲ್‌ಗಳು ಈ ಗಾಡಿಯಲ್ಲಿವೆ. ಪೂರ್ಣ ಬಿಸಿಲಿರುವ ದಿನ 800 ವ್ಯಾಟ್ ವಿದ್ಯುತ್

ಉತ್ಪಾದಿಸಬಲ್ಲದು. ಇದು ಮತ್ತೆ 15 ಕಿ.ಮೀ ವಾಹನ ಚಲಿಸಲು ಸಹಾಯ ಮಾಡುತ್ತದೆ. ವಾಹನವನ್ನು ಸೂರ್ಯನ ಬೆಳಕಿನಿಂದಲೇ ಚಲಿಸಲು ಅನುಕೂಲವಾಗುವಂತೆ ಬ್ಯಾಟರಿ ಜೋಡಿಸಲಾಗಿದೆ. ಬ್ಯಾಟರಿ ಪ್ಯಾಕ್ ಚಾರ್ಜ್ ಮಾಡಲು ಚಾರ್ಜರ್ ವ್ಯವಸ್ಥೆಯಿದ್ದು, ಮನೆಯಲ್ಲಿರುವ ಸಾಮಾನ್ಯ ಪವರ್ ಸಾಕೆಟ್‌ಗಳಿಗೆ ಪ್ಲಗ್ ಹಾಕಬಹುದಾಗಿದೆ. ಹೆಚ್ಚು ಚಾರ್ಜಿಂಗ್ ತಪ್ಪಿಸುವ ಸಲುವಾಗಿ ಚಾರ್ಜರ್‌ಗೆ ಸ್ವಯಂ ಕಟ್ ಆಫ್ ಫೀಚರ್ ಇದೆ.

ಅಗತ್ಯಕ್ಕೆ ತಕ್ಕಂತೆ ಸೀಟು ಹೊಂದಿಸಿಕೊಳ್ಳಬಹುದು. 320 ವ್ಯಾಟ್ ಮೋಟಾರ್‌ಗಳ ಶಕ್ತಿ ಇರುವುದರಿಂದ ಏರು-ತಗ್ಗು, ಗುಂಡಿ ರಸ್ತೆಗಳಲ್ಲೂ ಚಲಿಸಲು ಅನುಕೂಲ. ಈ ಮೋಟಾರ್ ಅನ್ನು 450ವ್ಯಾಟ್‌ಗೆ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಅಪ್‌ಗ್ರೇಡ್ ಮಾಡಬಹುದಾಗಿದೆ. 150 ಕೆ.ಜಿ ಭಾರ ಹೊತ್ತು ಗಂಟೆಗೆ 12 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವಿದೆ. ಹ್ಯಾಂಡಲ್, ಅಕ್ಸಲರೇಟರ್ ಬದಲಿಗೆ ಜಾಯ್‌ಸ್ಟಿಕ್ ನಿಯಂತ್ರಣದಲ್ಲಿ ಚಲಿಸುತ್ತದೆ. ವೇಗವನ್ನು ಐದು ವಿಭಿನ್ನ ಹಂತಗಳಲ್ಲಿ ಹೊಂದಿಸಿಕೊಳ್ಳಬಹುದಾಗಿದೆ. ಸರಳ ಟ್ರೂವ್ ಟೈರ್ ಬಳಸಲಾಗಿದೆ. ಸುರಕ್ಷತೆಗೆ ಎರಡೂ ಮೋಟಾರ್‌ಗಳಿಗೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಬ್ರೇಕ್ ನೀಡಲಾಗಿದೆ. ಇದರ



ಬೆಲೆ ಒಂದು ಲಕ್ಷ ಇಪ್ಪತ್ತೈದು ಸಾವಿರವಿರುವುದರಿಂದ ದುಬಾರಿಯೆನಿಸಿದೆ. ವರ್ಷ ತುಂಬುವುದರಲ್ಲಿ ಮೂಲೆ ಸೇರುವ ಉತ್ಪನ್ನಗಳಿಗಿಂತ ಹೆಚ್ಚು ಬೆಲೆಯಾದರೂ ಉತ್ತಮ ಗುಣಮಟ್ಟದ ಉತ್ಪನ್ನ ತಯಾರಿಸಬೇಕು ಎನ್ನುವುದು ನಮ್ಮ ಉದ್ದೇಶ ಎಂಬುದು ಕಂಪೆನಿ ವ್ಯವಸ್ಥಾಪಕರ ಅನಿಸಿಕೆ. ಈಗಾಗಲೇ ಬೆಂಗಳೂರು ಮತ್ತು ಕೇರಳದಲ್ಲಿ ಚಲಿಸುತ್ತಿವೆ. ಎಲೆಕ್ಟ್ರಿಕ್ ಕಾರು ಉದ್ಯಮದಲ್ಲಿ 6 ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹರಿ ವಾಸುದೇವನ್ ಅವರು ಇದನ್ನು ರೂಪಿಸಿದ್ದಾರೆ. ಸಂಪರ್ಕಕ್ಕೆ: 9341126543.



**ವಿಶ್ವದೆಲೆಡೆ
ಯೋಗದಿನಾಚರಣೆ**

ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಸೌದಿ, ಚೀನಾ ಸೇರಿದಂತೆ ಜಗತ್ತಿನ 190ಕ್ಕೂ ಅಧಿಕ ದೇಶಗಳಲ್ಲಿ ಪ್ರಥಮ ಅಂತಾರಾಷ್ಟ್ರೀಯ ಯೋಗದಿನ ಆಚರಣೆಗೊಂಡಿದೆ. ರಾಜಪಥದಲ್ಲಿ ನಡೆದ ಕಾರ್ಯಕ್ರಮದಲ್ಲಿ 35,985 ಜನ ಒಟ್ಟಿಗೆ ಯೋಗ ಮಾಡಿರುವುದು ಹಾಗೂ 84 ದೇಶಗಳ ನಾಗರಿಕರು ಒಟ್ಟಿಗೆ ಯೋಗ ಮಾಡಿರುವುದು ಎರಡು ಪ್ರತ್ಯೇಕ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಯೋಗದಿನದ ಪ್ರಯುಕ್ತ ಅಂಚೆ ಇಲಾಖೆ ಹಾಗೂ ಹಣಕಾಸು ಸಚಿವಾಲಯ ಹೊರತಂದಿರುವ ರೂ. 5 ಸ್ಟ್ಯಾಂಪ್ ಹಾಗೂ ರೂ. 10 ಮತ್ತು ರೂ. 100 ನಾಣ್ಯಗಳನ್ನು ಮೋದಿ ಬಿಡುಗಡೆ ಮಾಡಿದರು.

ಚೀನಾ ಸರ್ಕಾರ ಯೋಗದ ಕುರಿತು ಅಂಚೆ ಚೀಟಿ ಬಿಡುಗಡೆ ಮಾಡಿದೆ. ಈ ಮೂಲಕ ಚೀನಾ ವಿಶ್ವದಲ್ಲಿ ಭಾರತವನ್ನು ಬಿಟ್ಟರೆ ಯೋಗದ ಕುರಿತು ಅಂಚೆ ಚೀಟಿ ಬಿಡುಗಡೆ ಮಾಡಿದ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೂನ್ 17 ರಿಂದ 19ರ ತನಕ ಚೀನಾದಲ್ಲಿ ಗುನಾಂಗ್ ರ್ಯೂನಲ್ಲಿ ನಡೆದ ಭಾರತ-ಚೀನಾ ಯೋಗಶೃಂಗದ ಸವಿನೆನಪಿಗಾಗಿ, ಯೋಗಗುರು ಬಿ.ಕೆ. ಎಸ್. ಅಯ್ಯಂಗಾರ್ ಅವರು ವಿವಿಧ ಆಸನಗಳಲ್ಲಿ ನಿರತವಾಗಿರುವ ಚಿತ್ರವುಳ್ಳ 8 ಅಂಚೆಚೀಟಿಗಳನ್ನು ಚೀನಾ ಬಿಡುಗಡೆ ಮಾಡಿದೆ.

- ಹಾವೇರಿಯ ಅಂಧ ಸಾಧಕಿ ಅಶ್ವಿನಿ ಅಂಗಡಿ ಸೇರಿ ಭಾರತದ ಮೂವರು ಯುವ ಸಾಧಕರಿಗೆ ಬ್ರಿಟನ್ ರಾಣಿ ಜನ್ಮದಿನದಂದು ನೀಡಲಾಗುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಾಮನ್‌ವೆಲ್ತ್ ರಾಷ್ಟ್ರಗಳ ಸಾಧಕರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತದೆ. ಇದೇ ವೇಳೆ ಭಾರತೀಯ ಮೂಲದ ಮೊಘೇಸರ್ ಹರ್ಷದ್ ಕುಮಾರ್ ಧರಾಂತಿ ಭಡೇಶಿಯಾ ಅತ್ಯುತ್ತಮ ಗೌರವವಾದ ನೈಟ್ ಹುಡ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.



- ನರೇಂದ್ರ ಮೋದಿ ಮೇ ತಿಂಗಳಲ್ಲಿ ಚಾಲನೆ ನೀಡಿದ ಎರಡು ಸಾಮಾಜಿಕ ಭದ್ರತಾ ಯೋಜನೆಗಳಡಿ 10.17 ಕೋಟಿ ಮಂದಿ ಹೆಸರು ನೋಂದಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೇ 9ರಂದು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನಾ ಮತ್ತು ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನಾ ಹಾಗೂ ಅಟಲ್ ಪೆನ್ಷನ್ ಯೋಜನಾ ಎಂಬ ಪಿಂಚಣಿ ಯೋಜನೆಯನ್ನು ಉದ್ಘಾಟಿಸಿದ್ದರು.

- ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಶ್ರೀಕೃಷ್ಣನಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಒಳಗೊಂಡ 'ಕೃಷ್ಣ ಸರ್ಕೀಟ್' ಪ್ರದೇಶವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೃಷ್ಣ ಸರ್ಕೀಟ್ ಪ್ರದೇಶವು ಮಥುರಾ-ಬೃಂದಾವನ, ಗೋವರ್ಧನ, ನಂದಗಾವ್-ಬಸ್ತಾನ, ದಾವೂಜಿ-ಗೋಕುಲ್ ಮತ್ತು ಮಂತ್ ಮಿನಿ ಸರ್ಕೀಟ್‌ಗಳನ್ನು ಹೊಂದಿದೆ.



- ಮಹಾರಾಷ್ಟ್ರದ ಪುಣೆಯಲ್ಲಿ ಚಿಂದಿ ಆಯುವ 50 ವರ್ಷದ ಸುಮನ್ ಜೀವನದಲ್ಲಿ ನಡೆದ 104ನೇ ಅಂತಾರಾಷ್ಟ್ರೀಯ ಕಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ಚಿಂದಿ ಜೀವನದ ಕುರಿತು ಮಾತನಾಡಿದರು. ಜೂನ್ 10ರಂದು 13ರ ವರೆಗೆ ನಡೆದ ಈ ಸಮಾವೇಶದಲ್ಲಿ ವಿಶ್ವದ 2000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು 37ವರ್ಷಗಳ ಚಿಂದಿ ಆಯುವ ಜೀವನ ನಡೆಸಿದ ಸುಮನ್ ಪ್ರಮುಖ ಆಕರ್ಷಣೆಯಾಗಿದ್ದರು. 37 ವರ್ಷದ ಹಿಂದೆ ಪುಣೆಗೆ ಬಂದು ನೆಲೆಸಿದ್ದ ಅವರ ಕುಟುಂಬ ಕೆಲಸ ಸಿಗದೇ ಜೀವನ ನಿರ್ವಹಣೆಗಾಗಿ ಬೇರೆ ದಾರಿ ಕಾಣದೆ ಚಿಂದಿ ಆಯುವ ಕೆಲಸ ಆರಂಭಿಸಿದರು. ತಮ್ಮ ಮಕ್ಕಳಿಗೆ ಇಂಥ ಪರಿಸ್ಥಿತಿ ಬರಬಾರದೆಂದು ಉತ್ತಮ ಶಿಕ್ಷಣ ಕೊಡಿಸಿದರು, ನಾಲ್ವರು ಮಕ್ಕಳೂ ಉತ್ತಮ ಕೆಲಸದಲ್ಲಿದ್ದಾರೆ.



- ಪವಿತ್ರ ಮಾನಸ ಸರೋವರ ಯಾತ್ರೆಗೆ ಈ ವರ್ಷ ಒಟ್ಟು 1330 ಮಂದಿ ತೆರಳುತ್ತಿದ್ದು, ಈ ಪೈಕಿ 1080 ಜನರು ಉತ್ತರಾಖಂಡ ಮಾರ್ಗದಿಂದ (60 ಜನರ ತಂಡದಂತೆ 18 ಬ್ಯಾಚ್‌ಗಳಲ್ಲಿ) ಹಾಗೂ 250 ಜನರು ಸಿಕ್ಕಿಂ ರಾಜ್ಯದ ನಾಥು-ಲಾ ಮಾರ್ಗದಿಂದ ತೆರಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಾಥು-ಲಾ ಮಾರ್ಗವನ್ನು ತೆರವುಗೊಳಿಸಲಾಗಿದೆ. ದಿಲ್ಲಿಯಿಂದ ಆರಂಭವಾಗುವ ಎರಡು ಯಾತ್ರೆಯಲ್ಲಿ ನಾಥು-ಲಾ ಮಾರ್ಗದಿಂದ ತೆರಳುವವರು ಕೇವಲ ಎರಡೂವರೆ ದಿನ ಕಾಲ್ನಡಿಗೆಯಲ್ಲಿ ಸಾಗಿದರೆ, ಉತ್ತರಾಖಂಡ ಮಾರ್ಗದಿಂದ ತೆರಳುವವರು 12 ದಿನ ಕಾಲ್ನಡಿಗೆಯಲ್ಲಿ ಸಾಗಬೇಕು.

ನಾಲ್ಕು ದೊಡ್ಡ ಸುದ್ದಿಗಳು



ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪಶುಪತಿನಾಥ ದೇವಾಲಯ ಸೇರಿದಂತೆ 6 ಪ್ರಮುಖ ಪಾರಂಪರಿಕ ತಾಣಗಳನ್ನು ಸೋಮವಾರ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲು ನೇಪಾಳ ಸರ್ಕಾರ ನಿರ್ಧರಿಸಿದೆ. ಭೂಕಂಪ ಸಂಭವಿಸಿದ 2 ತಿಂಗಳ ನಂತರ ಈ ತಾಣಗಳಿಗೆ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಭೂಕಂಪನದಿಂದಾಗಿ ಸುಮಾರು ಒಂಬತ್ತು ಸಾವಿರ ಜನರು ಮೃತಪಟ್ಟಿದ್ದರು. ಅಲ್ಲದೆ ಅನೇಕ ಐತಿಹಾಸಿಕ ಸ್ಥಳಗಳಿಗೆ ಭಾರೀ ಹಾನಿಯಾಗಿತ್ತು. ಪಾರಂಪರಿಕ ತಾಣಗಳೆಂದು ಯುನೆಸ್ಕೋ ಪಟ್ಟಿ ಮಾಡಿರುವ ಪಶುಪತಿನಾಥ ಅಲ್ಲದೆ ಸ್ವಯಂಭು, ಲುಂಬಿನಿ, ಕಲ್ಯಾಣ ದರ್ಬಾರ್ ಸ್ವೈರ್, ಪಟಾನ್ ದರ್ಬಾರ್ ಸ್ವೈರ್ ಮತ್ತು ಭಕ್ತಪುರ ದರ್ಬಾರ್ ಸ್ವೈರ್‌ನಲ್ಲಿ ಸಾರ್ವಜನಿಕರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಆದರೆ ಭೂಕಂಪದಲ್ಲಿ ತೀವ್ರವಾಗಿ ಒಳಗಾದ ಚಿಂಗು ನಾರಾಯಣ ದೇವಾಲಯವನ್ನು ಸಾರ್ವಜನಿಕರಿಗೆ ಇನ್ನೂ ತೆರೆಯಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ಕೃಷ್ಣ ಪಟ್ಟಾಭಿಷೇಕ (1915-2009)

(1ನೇ ಪುಟದಿಂದ)

ಪಟ್ಟಾಭಿಷೇಕ ಯೋಗಪ್ರದರ್ಶನದಿಂದ ಆಕರ್ಷಿತರಾಗಿ ಅವರನ್ನು ವರಿಸಿದ ಸಾವಿತ್ರಮ್ಮನವರೇ ಇವರ ಮೊದಲ ಯೋಗಶಿಷ್ಯ. 5ಮಂದಿಯ ಈ ಕುಟುಂಬಕ್ಕೆ ಆಧಾರ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ನಡೆಸುತ್ತಿದ್ದ ಯೋಗ ತರಗತಿಯಿಂದ ದೊರೆಯುತ್ತಿದ್ದ 5 ರೂ. ಸಂಭಾವನೆ. ಇದೇ ಅವರ ಜೀವನಾಧಾರ. ಆದರೆ ಸತತ ಯೋಗದ ಕುರಿತೇ ಅವರ ಧ್ಯಾನ.

1948ರಲ್ಲಿ ಮೈಸೂರಿನ ಲಕ್ಷ್ಮೀಪುರಂ ಒಂದು ಚಿಕ್ಕ 2ರೂಮಿನ ಕೊಠಡಿಯಲ್ಲಿ ಯೋಗದಲ್ಲಿನ ಚಿಕಿತ್ಸಾಗುಣಗಳ ಬಗೆಗೆ ಸಂಶೋಧನೆ ನಡೆಸಲು ಅಷ್ಟಾಂಗಯೋಗ ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಿದರು. ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತ ಯೋಗ ಕುರುಂಟ (Yoga Korunta)ದ ಆಧಾರದ ಅಷ್ಟಾಂಗ ವಿನಾಸ ಯೋಗವನ್ನು ಪ್ರಚುರಪಡಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳಿಂದ ಹಿಡಿದು ಕಾನ್‌ಸ್ಟೇಬಲ್‌ವರೆಗೆ ಹಾಗೂ ಡಾಕ್ಟರ್‌ಗಳು ಸೇರಿದಂತೆ ಸಮಾಜದ ಗಣ್ಯರು ಇವರಲ್ಲಿಗೆ ಯೋಗಾಭ್ಯಾಸಕ್ಕಾಗಿ ಬರುತ್ತಿದ್ದರು. ಅನೇಕ ಸ್ಥಳೀಯ ವೈದ್ಯರು ಡಯಾಬಿಟಿಸ್, ಹೃದಯ ಹಾಗೂ ರಕ್ತದೊತ್ತಡ ಮುಂತಾದ ಕಾಯಿಲೆಯ ರೋಗಿಗಳ ಆರೋಗ್ಯ ಸುಧಾರಣೆಗಾಗಿ ಇವರನ್ನು ಸೂಚಿಸುತ್ತಿದ್ದರು.

ಇವೆಲ್ಲದರ ಜೊತೆಗೆ ಭಾರತದಾದ್ಯಂತ ಪ್ರವಾಸ ಕೈಗೊಂಡ ಅವರು ದೇಶದ ಅನೇಕ ಯೋಗಿಗಳನ್ನು ವಿದ್ವಾಂಸರನ್ನು ಬೇಟೆಮಾಡಿ ಅವರೊಂದಿಗೆ ಯೋಗದ ಕುರಿತು ಚರ್ಚೆ-ಸಂವಾದಗಳನ್ನು ನಡೆಸಿದರು. ಜೊತೆಗೆ ಅಲ್ಲೆಲ್ಲ ಯೋಗ ಪ್ರದರ್ಶನಗಳನ್ನೂ ಏರ್ಪಡಿಸಿದರು. ಯೋಗ ಸಂಶೋಧನೆಯಲ್ಲಿ ಖ್ಯಾತರಾದ ಸ್ವಾಮಿ ಶಿವಾನಂದ, ಕಾಂಚಿಪುರಂನ ಶಂಕರಾಚಾರ್ಯ, ಸ್ವಾಮಿ ಕಲ್ಯಾಣಾನಂದ, ಸ್ವಾಮಿ ಗೀತಾನಂದ ಮುಂತಾದವರು ಇವರ ಸಂಪರ್ಕಕ್ಕೆ ಬಂದರು.

ಸ್ವಾಮಿ ಪೂರ್ಣಾನಂದರ ಸೂಚನೆಯಂತೆ ಯೋಗ ಶಿಕ್ಷಣಕ್ಕಾಗಿ ಬೆಲ್ಜಿಯಂನ Andre Van Lysebth (ಆಂಡ್ರೆ ವನ್ ಲೆಸೆಬೆತ್) ಅವರು 2 ತಿಂಗಳ ಕಾಲ ಪಟ್ಟಾಭಿಷೇಕ ಜೊತೆಗಿದ್ದು ಅಷ್ಟಾಂಗ ವಿನಾಸ ಯೋಗ ಪದ್ಧತಿಗಳ ಬಗೆಗೆ ಅಭ್ಯಸಿಸಿ ಅಷ್ಟಾಂಗಯೋಗದ ಕುರಿತು 'Yoga Self Taught' ಎಂಬ ಪುಸ್ತಕ ರಚಿಸಿದರು. ಇದು ಪಟ್ಟಾಭಿಷೇಕರನ್ನು ಯೂರೋಪ್ ಸೇರಿದಂತೆ ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿತು. ಈ ಯೋಗದಡೆಗೆ ಆಕರ್ಷಿತರಾದ ಅನೇಕ ಪಾಶ್ಚಾತ್ಯಯೋಗಪ್ರೇಮಿಗಳು ಯೋಗಾಭ್ಯಾಸಕ್ಕಾಗಿ ಮೈಸೂರಿಗೆ ಬರತೊಡಗಿದರು.

1973ರಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದಿಂದ ನಿವೃತ್ತರಾದ ನಂತರ ಬೇರೆಬೇರೆ ದೇಶಗಳ ಯೋಗಾಸಕ್ತರು ಇವರನ್ನು ಆಹ್ವಾನಿಸಿದರು. ಅಮೆರಿಕ, ಬ್ರೆಜಿಲ್, ಕ್ಯಾಲಿಫೋರ್ನಿಯಾ, ಫ್ರಾನ್ಸ್, ಸಿಜರ್‌ಲೆಂಡ್, ಫಿನ್‌ಲ್ಯಾಂಡ್, ನಾರ್ವೆ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಿಗೂ ಪ್ರವಾಸ ಕೈಗೊಂಡು ಅಲ್ಲಿ ಯೋಗತರಗತಿಗಳನ್ನು ನಡೆಸಿದರು. ಈ ಎಲ್ಲ ಕಾರ್ಯಸರಣಿಯಿಂದ 20 ವರ್ಷಗಳಲ್ಲಿ ಪಟ್ಟಾಭಿಷೇಕ ಹಾಗೂ ಅವರ ಅಷ್ಟಾಂಗ ವಿನಾಸ ಯೋಗ ಜಗತ್ಪ್ರಸಿದ್ಧವಾಯಿತು. ಮೈಸೂರಿಗೆ ಬರುವ ವಿದೇಶೀಯರ ಸಂಖ್ಯೆ ವೃದ್ಧಿಸಿದಂತೆ ಆಯಾ ದೇಶಗಳಲ್ಲೂ ಅಷ್ಟಾಂಗ ವಿನಾಸ ಯೋಗ ಕೇಂದ್ರಗಳನ್ನು ಪ್ರಾರಂಭಿಸಿದರು. ಇಂದು ಆಫ್ರಿಕ, ಏಷ್ಯಾ, ಯೂರೋಪ್, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಅನೇಕ ಕಡೆಗಳಲ್ಲಿ ಪಟ್ಟಾಭಿಷೇಕರ ಅಷ್ಟಾಂಗವಿನಾಸ ಯೋಗಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಏಳು ದಶಕಗಳ ಯೋಗ ಸಾಧನೆ-ಯೋಗಪ್ರಸಾರದ ಈ ತಪಸ್ವಿ ತನ್ನ 93 ವರ್ಷ ವಯಸ್ಸಿನಲ್ಲಿ (2009) ಇಹಲೋಕ ತ್ಯಜಿಸಿದರು. ಆದರೆ ಬದ್ಧತೆ, ಸ್ಥಿರತೆ, ಸಮಗ್ರತೆಯನ್ನು ಯೋಗಶಿಕ್ಷಾರ್ಥಿಗಳಲ್ಲಿ ಮೂಡಿಸಲು ಅವರು ಅಡಿಗಲ್ಲಿಟ್ಟ ಸಂಸ್ಥೆಗಳು ಇಂದಿಗೂ ಕಾರ್ಯನಿರತವಾಗಿವೆ.

ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿಜೀ (1890-1996)

(1ನೇ ಪುಟದಿಂದ)

ಅವರು ಗಾಂಧೀಜಿಯವರ ಪ್ರಭಾವದಿಂದ ಗ್ರಾಮೀಣ ಭಾರತದ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಪಣತೊಟ್ಟರು. ಆಗ ಅವರಲ್ಲಿದ್ದ ಆಸ್ತಿ ಯೋಗ ಮತ್ತು ಆಯುರ್ವೇದ. ಕರ್ನಾಟಕಕ್ಕೆ ಮರಳಿಬಂದು ಕರಾವಳಿ ಮತ್ತು ಮಧ್ಯ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಯುವಕರಿಗಾಗಿ ನಿರಂತರ 41 ದಿನಗಳ ಯೋಗ ಶಿಬಿರಗಳನ್ನು ನಡೆಸುತ್ತಾ, ಜೀವನ ಮೌಲ್ಯಗಳನ್ನು ಜಾಗೃತಗೊಳಿಸುತ್ತಾ ಊರೂರು ಸುತ್ತುತ್ತಿದ್ದರು. ಇವರನ್ನು ಜನ 'ವ್ಯಾಯಾಮ ಮೇಷ್ಟ್ರು' ಎಂದೇ ಕರೆದರು.

ಹೀಗೆ ಯೋಗ ಶಿಬಿರದ ಸುತ್ತಾಟದಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳೆಲೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಎಂಬ ಕುಗ್ರಾಮಕ್ಕೆ ಬಂದ ಸ್ವಾಮಿಜೀ (1942) ಕಾಲರಾ ಮಾರಿಯ ಹಾವಳಿಯಿಂದ ಸಂತ್ರಸ್ತ ಜನರ ಕಣ್ಣೀರೊಸಲು ನಿಂತರು. ಸ್ವತಃ ಮನೆಮನೆಗೆ ತೆರಳಿ ಔಷಧಿ ನೀಡಿ ರೋಗಿಗಳನ್ನು ಬದುಕಿಸಿದ್ದು ಮಾತ್ರವಲ್ಲದೇ ಊರ ಜನರಲ್ಲಿ ಶುಚಿತ್ವದ ಜಾಗೃತಿ ಮೂಡುವ ಸಲುವಾಗಿ ತಾವೇ ಪೊರಕೆ ಹಿಡಿದು ಮನೆ-ಅಂಗಳವನ್ನು ಶುಚಿಗೊಳಿಸಿದರು. ಜನರಿಗೆ ಜೀವನ ವಿಧಾನ, ಬಿಸಿಯಾದ, ತಾಜಾ ಆಹಾರ ಸೇವನೆಯ ಮಹತ್ವ, ಪರಿಸರದ ಸ್ವಚ್ಛತೆಗಳ ಬಗ್ಗೆ ಮನದಟ್ಟು ಮಾಡಿಸಿದರು. ನಿಧಾನವಾಗಿ ಮಲ್ಲಾಡಿಹಳ್ಳಿಯ ವಾತಾವರಣವೇ ಬದಲಾಯಿತು. ಊರೂರು ಅಲೆಯುತ್ತಾ ಯೋಗ ಶಿಬಿರಗಳನ್ನು ನಡೆಸುತ್ತಿದ್ದ 'ವ್ಯಾಯಾಮ ಮೇಷ್ಟ್ರು' ಮಲ್ಲಾಡಿಹಳ್ಳಿಯ ಜನರಿಗೆ "ಸ್ವಾಮಿಜಿ"ಯಾದರು. ಊರಪರಿವರ್ತನೆಗೆ ಕಾರಣವಾದ ಅವರ ಈ ನಿರ್ಮಲ ಅಂತಃಕರಣದ ಸೇವೆಯಿಂದ ಜನರೆಲ್ಲಾ ತಮ್ಮ ಊರಿನಲ್ಲಿಯೇ ಶಾಶ್ವತವಾಗಿ ನೆಲೆಸಲು ಬೇಡಿಕೊಂಡರು.

ಸದಾ ನೊಂದಜೀವಗಳ ಬಗೆಗೆ ಚಿಂತಿಸುತ್ತಿದ್ದ ಸ್ವಾಮಿಜೀ ಅವರ ಬೇಡಿಕೆಗೆ ಗಂಟುಬಿದ್ದರು. ಅನಾಥ ಮಕ್ಕಳಿಗಾಗಿ 1943ರಲ್ಲಿ 'ಅನಾಥಸೇವಾಶ್ರಮ' ಪ್ರಾರಂಭಿಸಿ ಅಸಂಖ್ಯಾತ ಜನರ ಬದುಕಿಗೆ ಅಧಾರವಾದರು. ಇವರು ಕಾವಿ ಧರಿಸಲಿಲ್ಲ. ಕೇವಲ ಖಾದಿಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸಿದರು. ಅವರದು ಕಟ್ಟುನಿಟ್ಟಿನ ದಿನಚರಿಯ, ನಿತ್ಯ ಯೋಗ, ಸರಳ ಜೀವನ. ಸೇವೆಗಾಗಿಯೇ ಬದುಕು ಮೀಸಲು.

ಆಶ್ರಮದಲ್ಲಿ ಚಟುವಟಿಕೆಗಳ ಜೊತೆಜೊತೆಗೆ ಯೋಗಶಿಕ್ಷಣ ಮತ್ತು ಆಯುರ್ವೇದಚಿಕಿತ್ಸೆ ಸಾಗುತ್ತ ಬಂದವು. ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಸುಲಭವಾಗಿ ಶಿಕ್ಷಣಾನುಕೂಲ ಬದಗಿಸುವುದಕ್ಕಾಗಿ ವಿವಿಧ ರೀತಿಯ ಶಾಲೆಗಳನ್ನು ಆರಂಭಿಸಿದರು. ಆಶ್ರಮದ ಆವರಣದಲ್ಲಿ ವಿಶಿಷ್ಟವಾದ ಧನ್ಯಂತರಿ ಆಸ್ಪತ್ರೆ ಸಮುಚ್ಚಯ ಮತ್ತು ವಿಶ್ವಯೋಗ ಮಂದಿರಗಳನ್ನು ಕಟ್ಟಿಸಿದರು. ಆಶ್ರಮದ ಆವರಣದಲ್ಲಿ ವಿವಿಧ ಬಗೆಯ ಸಸ್ಯಮೂಲಿಕೆಗಳ ಔಷಧಿವನಗಳನ್ನು ಕೈಯಾರೆ ಬೆಳೆಸಿದರು. ಜನರಿಗೆ ಶಿಕ್ಷಣ, ಆರೋಗ್ಯ, ಸಂಸ್ಕೃತಿ, ಕಲೆ - ಹೀಗೆ ಹತ್ತು ಹಲವು ಅಂಶಗಳ ಬಗ್ಗೆ ಪರಿಜ್ಞಾನ ಮೂಡಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಶ್ರಮವನ್ನು ಸಮಾಜಮುಖಿಯಾಗಿ ಬೆಳೆಸುತ್ತಾ ಹೋದರು. ಇದರ ನಡುವೆಯೂ ಸ್ವಾಮಿಜೀಯ ಆದ್ಯತೆ ಇದ್ದುದು ಯೋಗಪ್ರಸಾರ - ಯೋಗಶಿಕ್ಷಣಕ್ಕೆ. ಪಾತಂಜಲ ಮೂಲಯೋಗ ಶಿಕ್ಷಣ ಶಿಬಿರ ಎಂಬ ಹೆಸರಿನಲ್ಲಿ ಪ್ರತಿವರ್ಷ ಆಕ್ಟೋಬರ್ ತಿಂಗಳ 4 ರಿಂದ 25ರ ವರೆಗೆ 21 ದಿನಗಳ ಯೋಗಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದರು. ದೇಶ-ರಾಜ್ಯದ ನಾನಾ ಭಾಗಗಳ ಸಾವಿರಾರು ಮಂದಿ ಯೋಗಾಸಕ್ತರು ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ಯೋಗಪ್ರಸಾರಕ್ಕಾಗಿ ರಾಜ್ಯಾದ್ಯಂತ ಬೇರೆಬೇರೆ ಕಡೆಗಳಲ್ಲಿ ನಿರಂತರ ಯೋಗಪ್ರದರ್ಶನಗಳನ್ನೂ ನಿರಂತರವಾಗಿ ನಡೆಸುತ್ತಿದ್ದರು. ಕರ್ನಾಟಕದ ಗ್ರಾಮೀಣ ಭಾಗಗಳಿಗೆ ಯೋಗವನ್ನು ಕೊಂಡೊಯ್ದವರಲ್ಲಿ ಮಲ್ಲಾಡಿಹಳ್ಳಿ ಸ್ವಾಮಿಜೀ ಅವರ ಮಹತ್ವದ ಪಾತ್ರವಿದೆ.

ಬೆಂಗಳೂರಿನಲ್ಲಿ ಗ್ರಾಮ ವಿಕಾಸಕ್ಕಾಗಿ 3 ದಿನದ 'ಗ್ರಾಮ ಸಂಗಮ' ಶಿಬಿರ ಸ್ವಾವಲಂಬಿ ಗ್ರಾಮ - ಸಮರ್ಥ ಭಾರತ

ಸ್ವಾವಲಂಬಿ ಗ್ರಾಮಗಳ ಮೂಲಕ ಸಮರ್ಥಭಾರತ ಕಟ್ಟುವ ಮಹೋನ್ನತ ಧೈಯದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗ್ರಾಮ ವಿಕಾಸ ವಿಭಾಗವು ಆಯೋಜಿಸಿದ್ದ 3 ದಿನಗಳ 'ಗ್ರಾಮ ಸಂಗಮ'ವು ಬೆಂಗಳೂರು ಹೊರವಲಯದ ಜಿಗಣಿ ಬಳಿಯ ಪ್ರಶಾಂತಿ ಕುಟೀರಂ ಪರಿಸರದಲ್ಲಿ ಜೂನ್ 12 ರಿಂದ 14ರ ತನಕ ಜರಗಿತು.

ಕರ್ನಾಟಕ ದಕ್ಷಿಣ ಪ್ರಾಂತದ 15 ಜಿಲ್ಲೆಗಳಿಂದ 1285 ಮರುಷರು ಹಾಗೂ 534 ಮಹಿಳೆಯರು ಸೇರಿದಂತೆ ಒಟ್ಟು 1819 ಮಂದಿ ಆಯ್ದ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಿಂದ ಅತಿ ಹೆಚ್ಚು ಅಂದರೆ 176 ಮಂದಿ ಭಾಗವಹಿಸಿದ್ದರು. ಮಂಡ್ಯಜಿಲ್ಲೆಯಿಂದ 90 ಮಂದಿ ಮಹಿಳೆಯರು ಪಾಲ್ಗೊಂಡಿದ್ದರು.

'ಗ್ರಾಮ ಸಂಗಮ' ಶಿಬಿರವನ್ನು ಉದ್ಘಾಟಿಸಿದ ಆರೆಸ್ಸೆಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗಳೇಶ್ ಭೇಂಡೆ "ವಿಶ್ವದಲ್ಲೇ ಅತಿ ಹೆಚ್ಚು ಹಳ್ಳಿಗಳಿರುವ ದೇಶ ಭಾರತ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹಳ್ಳಿಯ-ಗ್ರಾಮದ ಬಗ್ಗೆ ಅಭಿಮಾನ ಗೌರವ ಹೊಂದಿರಬೇಕು. ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ತನ್ನ ಹೊಣೆಯರಿತು ಸಮಾಜ

ಮುಖ ಕೆಲಸ ಮಾಡಬೇಕು. ಹಳ್ಳಿಯ ವಿಕಾಸ ಎಂದರೆ ಕೇವಲ ಆರ್ಥಿಕ ಪ್ರಗತಿ ಮಾತ್ರವಲ್ಲ. ಗ್ರಾಮ ವಿಕಾಸ ವಾಗಬೇಕಾದರೆ ಸಾಮಾಜಿಕ ಶಿಕ್ಷಣ, ಸಾಮಾಜಿಕ ಸಂಸ್ಕಾರ, ಸಾಮಾಜಿಕ ಸಾಮರಸ್ಯ ಹಾಗೂ ಸಾಮಾಜಿಕ ಸುರಕ್ಷೆ-ಈ ನಾಲ್ಕೂ ಪರಿಪೂರ್ಣವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ನಮ್ಮ ಗ್ರಾಮದ ವಿಕಾಸಕ್ಕಾಗಿ ನಾವು ಪ್ರಯತ್ನಿಸಬೇಕು" ಎಂದು ಕರೆ ನೀಡಿದರು.

'ಗ್ರಾಮ ವಿಕಾಸ'ದ ಪರಿಕಲ್ಪನೆಗೆ ಪೂರಕವಾಗಿರುವ ಹತ್ತಾರು ವಿಷಯಗಳ ಬಗ್ಗೆ ಚರ್ಚೆ-ಸಂವಾದಗೋಷ್ಠಿಗಳನ್ನು ಆಯೋಜಿಸಲಾಗಿತ್ತು ಸಾಮಾಜಿಕ ಸಾಮರಸ್ಯ, ಸಾವಯವ ಕೃಷಿ, ಮನೆಮದ್ದು, ಜಲಸಂರಕ್ಷಣೆ ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಗೋಸೇವೆ, ಮಾತೃಮಂಡಳಿ, ಬಾಲಗೋಕುಲ, ಜೋಳಿಗೆ ಗ್ರಾಂಥಾಲಯ, ಕಲಿಕಾ ಕೇಂದ್ರ, ಸ್ವಸಹಾಯ ಸಂಘ, ಸೇವಾ ಸಹಕಾರಿ ಸಂಘ, ತೀರ್ಥಗ್ರಾಮ, ಕಿಶೋರಿ ಆಪ್ತಸಲಹೆ, ಕುಟುಂಬ ಪ್ರಬೋಧನ, ನನ್ನ ಗ್ರಾಮ-ನನ್ನ ಚಿಂತನೆ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ಪ್ರತಿಕ್ಷಣ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಗ್ರಾಮ ವಿಕಾಸ ಯೋಜನೆಯ ಅಖಿಲ ಭಾರತೀಯ ಸಂಯೋಜಕರಾದ ಡಾ|| ದಿನೇಶ್ ಮಾತನಾಡುತ್ತಾ

3 ದಿನಗಳ ಶಿಬಿರದಲ್ಲಿ ಸಾವಯವ ಕೃಷಿ ಉತ್ಪನ್ನಗಳನ್ನೇ ಬಳಸಿ ಅಡುಗೆ ಆಹಾರ ತಯಾರಿಸಿದ್ದರು. ಇದಕ್ಕೆ ಕರ್ನಾಟಕದ ಸಾವಯವ ರೈತರು ತಾವು ಕೈಯಾರೆ ಬೆಳೆದ ಧಾನ್ಯ ತರಕಾರಿಗಳನ್ನು ಶಿಬಿರಕ್ಕೆ ಕಳುಹಿಸಿಕೊಟ್ಟಿದ್ದರು. ಸುಮಾರು ಎರಡೂವರೆ ಸಾವಿರ ಮಂದಿಗೆ 3 ದಿನ ಮೂರು ಹೊತ್ತು ಸಾವಯವ ಅಡುಗೆಯನ್ನು ಮಾಡಿದ್ದು ಸ್ವತಃ ಕೃಷಿಕರೇ ! ಶಿಬಿರದಲ್ಲಿ ಹಾರಿಸಲಾದ ಭಗವಾದ್ಯಜರ ಬಿಟ್ಟೆಯನ್ನು ಸಾವಯವ ಹತ್ತಿಯ ನೂಲಿನಿಂದಲೇ, ತಯಾರಿಸಲಾಗಿದ್ದು ಇದಕ್ಕಾಗಿ ನೈಸರ್ಗಿಕ ಬಣ್ಣಗಳನ್ನೇ ಬಳಸಲಾಗಿತ್ತು. ಇಡೀ ಶಿಬಿರವನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರ ಸ್ನೇಹಿಯಾಗಿ ಆಯೋಜಿಸಲಾಗಿತ್ತು.

'ಸಮಾಜದ ಸಬಲೀಕರಣಕ್ಕಾಗಿ ಮಾತೃಶಕ್ತಿ, ಧಾರ್ಮಿಕ ಶಕ್ತಿ ಹಾಗೂ ಸಜ್ಜನ-ಕೃಷಿಕ ಶಕ್ತಿಗಳು ಬೇಕಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಈ ಮೂರು ಶಕ್ತಿಗಳು ಪರಸ್ಪರ ಸಮನ್ವಯ ಹೊಂದಿದ್ದು ಸಮಾಜ ಪರಿವರ್ತನೆಗೆ ವಿಶೇಷ ಕೊಡುಗೆ ನೀಡುತ್ತಿದೆ. ನಮ್ಮ ಗ್ರಾಮ ವಿಕಾಸಕ್ಕೆ ನಾವು ಬದ್ಧರಾಗಬೇಕು' ಎಂದರು.

ಸಮಾರೋಪ ಭಾಷಣ ಮಾಡಿದ ಆರೆಸ್ಸೆಸ್ ಅಖಿಲ ಭಾರತೀಯ ಸಹಬಾಧಿಕ ಪ್ರಮುಖರಾದ ಮುಕುಂದ ಸಿಆರ್. "ಸಮಾಜದಲ್ಲಿ ಪರಿವರ್ತನೆ ತರಲು ಹೊರಟಿರುವ ವ್ಯಕ್ತಿಯು ಮೊದಲು ತನ್ನಲ್ಲಿ ಪರಿವರ್ತನೆಯನ್ನು ತರಲು ಯತ್ನಿಸಬೇಕು. ವೈಯಕ್ತಿಕ ಹಾಗೂ ಸಾಂಘಿಕ ಪ್ರಯತ್ನದಿಂದ 'ಗ್ರಾಮ ವಿಕಾಸ' ಪರಿಕಲ್ಪನೆಗಳನ್ನು ಸಾಕಾರಗೊಳಿಸಬೇಕು" ಎಂದರು. ಇದೇ ವೇಳೆ ಮಾತನಾಡಿದ ಹಿರಿಯ ಸಾವಯವ ಕೃಷಿಕರೊಬ್ಬರು 'ನಾವು ಭೂಮಿ ತಾಯಿಗೆ ವಿಷ (ರಾಸಾಯನಿಕ ಗೊಬ್ಬರ) ಉಣಿಸುವುದಿಲ್ಲ ಎಂದು ಪಣ ತೊಡಬೇಕಿದೆ. ಸಾವಯವ ಕೃಷಿಗೆ ಆದ್ಯತೆ ನೀಡಿ ಎಂಬುದಾಗಿ ಮನವಿಮಾಡಿದರು.

ಹಳ್ಳಿಬದುಕು - ಗ್ರಾಮ ಜೀವನದ ಅಭಿವೃದ್ಧಿ ಕುರಿತ ಆಸಕ್ತಿ ಹೊಂದಿದ ಅನೇಕ ಸಾಮಾಜಿಕ ಕಾರ್ಯಕರ್ತರು, ಎನ್‌ಜಿಒಗಳ ಪ್ರಮುಖರು 'ಗ್ರಾಮ ಸಂಗಮ' ಶಿಬಿರದಲ್ಲಿ ಭಾಗವಹಿಸಿದ್ದರು.



ಮಯನ್ಮಾರ್ ಉಗ್ರ ನೆಲೆ ನಾಶ: ಶೌರ್ಯ ಮೆರೆದ ಭಾರತ!

ಭಾರತದ ರಾಜನೀತಿಯಲ್ಲಾದ ಬದಲಾವಣೆಯ ಸ್ಪಷ್ಟ ಸಂಕೇತವಾಗಿ ಇನ್ನೊಂದು ದೇಶದ ಗಡಿಯಲ್ಲಿ ತನ್ನ ಯಶಸ್ವೀ ಕಾರ್ಯಾಚರಣೆಯನ್ನು ನಡೆಸುವಲ್ಲಿ ನಮ್ಮ ಸೈನ್ಯ ಯಶಸ್ವಿಯಾಗಿದೆ. ಭಾರತ ಈಗ ಬಲಿಷ್ಠವಾಗಿದೆ. ಉಗ್ರರು ಎಲ್ಲೆಡೆ ಅಡಗಿದರೂ, ಅವರು ದೇಶದ ಆಚೆಗಿದ್ದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಭಾರತ ಇದೀಗ ವಿಶ್ವಕ್ಕೆ ಸಾಧಿಸಿ ತೋರಿಸಿದೆ. ಈಶಾನ್ಯ ರಾಜ್ಯಗಳಲ್ಲಿ ಜನರಿಗೆ ಅಪಾಯಕಾರಿಯಾಗಿದ್ದ ಉಗ್ರರನ್ನು ಜೂನ್ 9ರಂದು ಮಯನ್ಮಾರ್‌ಗೆ ಹೋಗಿ ಸಂಹಾರ ಮಾಡುವ ಮೂಲಕ ಭಾರತೀಯ ಸೈನಿಕರು ಸಾಧನೆ ಮಾಡಿದ್ದಾರೆ. ಈ ಮೂಲಕ ಉಗ್ರರ ಬಂದೂಕಿನ ಗುಂಡಿಗೆ ನಮ್ಮ ಬಂದೂಕಿನ ಗುಂಡಿನ ಮೂಲಕ ಸೈನಿಕರು ಉತ್ತರ ನೀಡಿದ್ದಾರೆ. ಜೂನ್ 4ರಂದು ಭಾರತದ ಸೈನ್ಯ ನೆಲೆಯ ಮೇಲೆ ಬೋಡೋ ಉಗ್ರಗಾಮಿಗಳು ನಡೆಸಿದ ದಾಳಿಗೆ ಇದು ಭಾರತದ ಉತ್ತರವಾಗಿತ್ತು. ಇಂತಹ ದಾಳಿಯನ್ನು ಭಾರತ ನಡೆಸಿರುವುದು ಇದೇ ಮೊದಲು.

ಸೇನೆಯ ಮೇಲೆ ದಾಳಿ ನಡೆದ ಮೇಲೆ ವಾರಗಳ ಕಾಲ ಬಂಡುಕೋರರ ಚಲನವಲನ ಮತ್ತು ಅವರ ತಾಣಗಳ ಬಗ್ಗೆ ಖಚಿತ ಮಾಹಿತಿಯನ್ನು ಭಾರತೀಯ ಸೇನೆ ಕಲೆಹಾಕಿತ್ತು. ಬಂಡುಕೋರರ ಬಗ್ಗೆ ಮಾಹಿತಿ ಪಡೆದುಕೊಳ್ಳುವುದಕ್ಕಾಗಿ ನಮ್ಮ ಗುಪ್ತಚರರು ಎರಡು ದಿನಗಳ ಹಿಂದೆಯೇ ಗಡಿ ದಾಟಿ ಮಯನ್ಮಾರ್‌ನೊಳಗೆ ನುಸುಳಿದ್ದರು. ಅವರು ಅಲ್ಲಿನ ನ್ಯಾಶನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಖಿಪ್ಲಾಂಗ್) ಮತ್ತು ಅದಕ್ಕೆ ನಿಷ್ಠೆ ಹೊಂದಿದ ಬಂಡುಕೋರ ಗುಂಪುಗಳ ಎರಡು ಶಿಬಿರಗಳನ್ನು ಪತ್ತೆಹಚ್ಚಿ ಬಂಡುಕೋರರ ಗುಹೆಗಳ ನಿಖರ ಪೋಷಣೆ ಸಹಿತ ಮಾಹಿತಿಯನ್ನು ಸೈನ್ಯಕ್ಕೆ ತಲುಪಿಸಿದ್ದರು. ಈ ಮಾಹಿತಿಯನ್ನು ಆಧರಿಸಿ ಜೂನ್ 9 ರಂದು ಕ್ಯಾಪ್ಟನ್ ಮೂಲಕ 71 ಪ್ಯಾರಾಪಡೆಯ 70 ಸೈನಿಕರು ಮಯನ್ಮಾರ್ ಅರಣ್ಯದಲ್ಲಿ ಇಳಿದಿದ್ದರು. ಆಂಗ್ಲೆಯಾ ಹಾಗೂ ಪೊನ್ಮೊ ಶಿಬಿರಗಳಲ್ಲಿ 40ಕ್ಕೂ ಅಧಿಕ ಉಗ್ರರು ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ದೊರೆತ ನಂತರ ಪೂರ್ವಯೋಜನೆಯಂತೆ ಕಾರ್ಯಾಚರಣೆ ನಡೆಸಿ ಅವರೆಲ್ಲರನ್ನು ಹತ್ತಿ ಮಾಡಲಾಗಿದೆ. ಈ ಕಾರ್ಯಾಚರಣೆ ನಡೆದದ್ದು ಮುಂಜಾನೆ 3 ಗಂಟೆಗೆ. ಒಟ್ಟು 13 ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು ಭೂಸೇನೆ. ಯೋಜನೆ ಹಾಗೂ ಕಾರ್ಯಾಚರಣೆಯಲ್ಲಿ ವಾಯುಸೇನೆ ಸಹಕರಿಸಿದ್ದು, ವಾಯುಪಡೆಯ ಹೆಲಿಕಾಪ್ಟರ್‌ಗಳು ಮತ್ತು ಡೋನ್ ಸಮರವಿಮಾನಗಳು ಕೂಡ ಪಾಲ್ಗೊಂಡಿದ್ದವು. ಇತ್ತ ಸೇನೆ ಭರ್ಜರಿ ಗುಂಡಿನ ದಾಳಿ ನಡೆಸಿದ್ದರೆ, ಎದುರಾಳಿಗಳಿಂದ ಒಂದೇ ಒಂದು ಗುಂಡು ಕೂಡಾ ಸೇನೆಯತ್ತ ತೂರಿಬರಲಿಲ್ಲ. ಭಾರತೀಯ ಸೇನೆಯ ಒಬ್ಬನೇ ಒಬ್ಬ ಯೋಧ ಮೃತಪಟ್ಟಿಲ್ಲ. ಅಷ್ಟರಮಟ್ಟಿಗೆ ರಹಸ್ಯ ಕಾರ್ಯಾಚರಣೆ ಯಶಸ್ವಿಯಾಗಿತ್ತು.

ಬೆಳಗ್ಗೆ ಮ್ಯಾನ್ಮಾರ್ಗ್ ಮಾಹಿತಿ: ಮಂಗಳವಾರ

ರಾತ್ರಿ 3ಗಂಟೆಗೆ ಆರಂಭವಾದ ಕಾರ್ಯಾಚರಣೆ ಕೆಲವೇ ನಿಮಿಷಗಳಲ್ಲೇ ಮುಗಿದು ಹೋಗಿತ್ತು. ಹೀಗೊಂದು ಘಟನೆ ನಡೆದಿದೆ ಎನ್ನುವ ವಿಷಯವನ್ನು ಭಾರತ, ಮಯನ್ಮಾರ್‌ಗೆ ತಿಳಿಸಿದ್ದು, ಮಯನ್ಮಾರ್ ವಿದೇಶಾಂಗ ಸಚಿವಾಲಯ ಬೆಳಿಗ್ಗೆ 10 ಗಂಟೆಗೆ ಬಾಗಿಲು ತೆರೆದ ಬಳಿಕವಷ್ಟೇ!

ಒಂದು ಸಂದೇಶ: ಭಾರತದ ಸೈನಿಕ ಶಕ್ತಿ, ಭರವಸೆ ಮತ್ತು ಇಚ್ಛಾಶಕ್ತಿಗಳ ಬಗ್ಗೆ ಜಗತ್ತಿಗೆ ಒಂದು ಸಂದೇಶ ನೀಡಬೇಕಿತ್ತು. ತಮ್ಮ ಉಗ್ರಗಾಮಿ ಚಟುವಟಿಕೆ ಇನ್ನು ಅಷ್ಟೊಂದು ಸುಲಭವಲ್ಲ, ಸರಕಾರ ಹಿಂಸೆಯನ್ನು ಸಹಿಸುವುದಿಲ್ಲ ಎಂಬ ಸಂದೇಶ ಭಯೋತ್ಪಾದಕರಿಗೆ ಸಿಗಬೇಕಿತ್ತು. ಸೈನಿಕರ ಸ್ಥೈರ್ಯ, ಸಾಮರ್ಥ್ಯವನ್ನು ವ್ಯರ್ಥಗೊಳಿಸುವುದಿಲ್ಲ. ರಾಷ್ಟ್ರವಿರೋಧಿ ಕೃತ್ಯಗಳು ನಡೆದಾಗ ಕೈಕಟ್ಟಿ ಕುಳಿತಿರಲು ಹೇಳುವುದಿಲ್ಲ, ಸರಕಾರ ನಿಮ್ಮೊಂದಿಗೆ ಎಂಬ ಒಂದು ಸಂದೇಶ ಹೆಮ್ಮೆಯ ಸೈನಿಕರಿಗೆ ಬೇಕಾಗಿತ್ತು. ಈ ಕಾರ್ಯಾಚರಣೆ ಸಂದೇಶಗಳು ತಲುಪಬೇಕಾದ ಎಲ್ಲರಿಗೂ ಅದನ್ನು ತಲುಪಿಸಿದೆ.

ರಾಷ್ಟ್ರೋತ್ಥಾನ ಪರಿಷತ್‌ನಿಂದ ಯೋಗ ದಿನಾಚರಣೆ



ಪ್ರಥಮ ಅಂತಾರಾಷ್ಟ್ರೀಯ ಯೋಗದಿನದ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ ಆಯೋಜಿಸಿರುವ ಯೋಗ ಪ್ರದರ್ಶನ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ 8000 ಕ್ಕೂ ಹೆಚ್ಚು ಜನರು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು ಹಾಗೂ ಒಟ್ಟು 10000ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯದ ಘನತವತ್ತ ರಾಜ್ಯಪಾಲ ವಜುಭಾಯಿ ದುರಾಭಾಯಿ ವಾಲಾ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗಳೇಶ್ ಭೇಂಡೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದರು. ಕೇಂದ್ರ ಸಚಿವ ಅನಂತ್‌ಕುಮಾರ್, ಪರಿಷತ್‌ನ ಅಧ್ಯಕ್ಷ ಎಸ್.ಆರ್. ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಉಪಸ್ಥಿತರಿದ್ದರು.